



ಶರಣ್ ಪಾಟೀಲ್
ಆರ್ಥಿಕ ತಜ್ಞ

ಸಲಹೆ ನಮ್ಮದು ಹೂಡಿಕೆ ನಿಮ್ಮದು

INSPIRE INDIA WEALTH PRIVATE LTD. @ 65, 'Suras Enclave' 1st floor, Puttanna Road, Gandhi Bazar

Basvanagudi, Bengaluru 560004, Ph: +91 8042129917, 9035414414. Mail: info@inspireindiads.com Website: www.inspireindiads.com



ಚಿಕ್ಕದಾಗಿಯೇ ಆರಂಭ ಮಾಡಿ. ಅದಕ್ಕೇ ಅಂಟಿಕೊಳ್ಳಿ ಮತ್ತು ಅದನ್ನೇ ಬೃಹತ್ತಾಗಿ ಬೆಳೆಸಿ.

—ರಿತೇಶ್ ಅಗರ್ವಾಲ್
ಓಯೋ ರೂಮ್ಸ್ ಸಂಸ್ಥಾಪಕ



ಯಾವುದೇ ನವೋದ್ಯಮಕ್ಕೆ ಪ್ರಮಾಣ ಮುಖ್ಯ. ದೊಡ್ಡ ಪ್ರಮಾಣದಲ್ಲಿ ಯೋಚಿಸಿ. ದಿನಕ್ಕೊಂದೇ ಹೆಜ್ಜೆ ಇಡಿ ಸಾಕು.

—ಕುನಾಲ್ ಬೆಹಲ್,
ಸ್ನಾಪ್‌ಡೀಲ್ ಸಂಸ್ಥಾಪಕ



ಕಳೆದುಕೊಳ್ಳುತ್ತೇನೆ ಎಂಬ ಭಯ ನಿಮಗೆ ಇಲ್ಲದಿದ್ದರೆ ಯಾರೂ ನಿಮ್ಮನ್ನು ಬೀಟ್ ಮಾಡಲು ಸಾಧ್ಯವಿಲ್ಲ.

—ಸಂದೀಪ್ ಮಹೇಶ್ವರಿ,
ಸಿಇಒ,
ಇಮೇಜಸ್ ಬಜಾರ್.ಕಾಮ್

ಒಂದು ಬಂಡವಾಳ ಪಟ್ಟಿಯನ್ನು ಸೃಷ್ಟಿಸಿದ ಮೇಲೆ ಆಗಾಗ
ಅದರ ಮೇಲ್ವಿಚಾರಣೆ ಮಾಡುತ್ತ ಇರಬೇಕಾಗುತ್ತದೆ.
ನೀವು ಸುದೀರ್ಘಾವಧಿ ಹೂಡಿಕೆದಾರರಾಗಿದ್ದರೆ ಒಮ್ಮೆ
ಹೂಡಿಕೆ ಮಾಡಿ ಮರೆತುಬಿಡುವಂತಿಲ್ಲ.

ಹೂಡಿಕೆಯಲ್ಲಿ RISK

ಕಡಿವಾಣದ ಹಾದಿ



“ಯಶಸ್ವೀ ಹೂಡಿಕೆ ಎಂದರೆ
ಅಪಾಯವನ್ನು ನಿಭಾಯಿಸುವುದೇ ಹೊರತು
ಅದರಿಂದ ನುಣುಚಿಕೊಳ್ಳುವುದಲ್ಲ”

ಮೌಲ್ಯಯುತ ಹೂಡಿಕೆಯ ಪಿತಾಮಹನಾದ ಬೆಂಜಮಿನ್ ಗ್ರಹಾಂ ಅವರು ಈ ಮಾತನ್ನು ಹೇಳಿ ದಶಕಗಳೇ ಕಳೆದಿರಬಹುದು. ಆದರೆ ಅದು ಈಗಲೂ ಪ್ರಸ್ತುತ. ಯಾವ ಹೂಡಿಕೆಯನ್ನಾದರೂ ತೆಗೆದುಕೊಳ್ಳಿ, ಅದರಲ್ಲಿ ಒಂದಲ್ಲ ಒಂದು ರಿಸ್ಕ್ ಇದ್ದೇ ಇರುತ್ತದೆ. ಈ ರಿಸ್ಕ್‌ನ್ನು ಅರ್ಥ ಮಾಡಿಕೊಳ್ಳದೇ ಮತ್ತು ಅದನ್ನು ನಿಭಾಯಿಸಲಾಗದೇ ನೀವು ಹೂಡಿಕೆಯನ್ನು ಮಾಡಿದರೆ ಶುದ್ಧ ಅಪಾಯಕಾರಿ ಆಟವನ್ನು ಆಡುತ್ತಿದ್ದೀರಿ ಎಂದೇ ಅರ್ಥ. ಹೂಡಿಕೆಯಲ್ಲಿರುವ ರಿಸ್ಕ್‌ನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಆದರೆ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಮೂಲಕ ತಗ್ಗಿಸಲಂತೂ ಸಾಧ್ಯವಿದೆ. ಈಗ ನೀವು ಅಂದುಕೊಳ್ಳಬಹುದು, ರಿಸ್ಕ್‌ನ್ನು ನಾವು ನಿಭಾಯಿಸುವುದಾದರೂ ಹೇಗೆ? ಎಂದು. ಹೂಡಿಕೆಯ ರಿಸ್ಕ್‌ನ್ನು ತಗ್ಗಿಸುವ

ಕೆಲವು ಉತ್ತಮ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡೋಣ. ಪ್ರತಿಯೊಂದು ಆಸ್ತಿ ವರ್ಗ ಮತ್ತು ಅದಕ್ಕೆ ಸಂಬಂಧಿಸಿದ ಹೂಡಿಕೆಯಲ್ಲಿ ಕೆಲವೊಂದು ರಿಸ್ಕ್ ಅಂಶಗಳು ಇದ್ದೇ ಇರುತ್ತವೆ. ಹೂಡಿಕೆದಾರರು ಸಾಮಾನ್ಯವಾಗಿ ಮಾಡುವ ತಪ್ಪು ಏನೆಂದರೆ ಹೂಡಿಕೆ ಮಾಡುವುದರಿಂದ ಇರಬಹುದಾದ ರಿಸ್ಕ್‌ಗಳನ್ನು ಅರ್ಥ ಮಾಡಿಕೊಳ್ಳದೇ ಇರುವುದು ಮತ್ತು ಅಥವಾ ಅಂತಹುಗಳನ್ನು ನಿರ್ಲಕ್ಷಿಸುವುದು. ನಾವು ಒಂದು ಆಸ್ತಿಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂದರೆ ನಾವು ನಿಶ್ಚಿತವಾಗಿ ರಿಸ್ಕ್‌ಗಳನ್ನು ನಿಭಾಯಿಸುವ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಉಂಟಾಗುವ ನಷ್ಟವನ್ನು ತಗ್ಗಿಸಲು ಸಾಧ್ಯವಾಗುತ್ತದೆ. ರಿಸ್ಕ್‌ಗಳನ್ನು ನಿಭಾಯಿಸುವ ಕಲೆ ನಿಮಗೆ ಕರಗತವಾಗುತ್ತ ಹೋದ ಹಾಗೆ ನಿಮ್ಮ ಸಂಪತ್ತನ್ನು ಬೆಳೆಸಲು ಹಾಗೂ ನಿಮ್ಮದೇ ಆದ ಹಣಕಾಸು ಗುರಿಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಇಂತಹ ಹೂಡಿಕೆ ರಿಸ್ಕ್‌ಗಳನ್ನು ತಗ್ಗಿಸುವ ಏಳು ಮಾರ್ಗಗಳು ಯಾವುದು ಎಂಬುದರ ಬಗ್ಗೆ ಚಿಂತನೆ ನಡೆಸೋಣ.

ಒಳ ಮನೋರಥ



ಕೇಂದ್ರ ಬಜೆಟ್:
ಒಂದು
ಅವಲೋಕನ

3



ಆರೋಗ್ಯ ವಿಮಾ
ಪಾಲಿಸಿಯ
ಮೌಲ್ಯವರ್ಧನೆ

5



1. ರಿಸ್ಕನ್ನು ತಾಳಿಕೊಳ್ಳುವ ಸಾಮರ್ಥ್ಯ: ರಿಸ್ಕನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಎಂದರೆ ಇನ್ನೇನೂ ಅಲ್ಲ, ಹೂಡಿಕೆದಾರರು ತಮ್ಮದೇ ಬಂಡವಾಳವನ್ನು ಕಳೆದುಕೊಳ್ಳುವಲ್ಲಿ ಇರುವ ರಿಸ್ಕನ್ನು ಎದುರಿಸುವ ಸಾಮರ್ಥ್ಯ. ರಿಸ್ಕಿಗೆ ಸಂಬಂಧಿಸಿದ ತಾಳ್ಮೆ ಯಾವತ್ತೂ ನಿಮ್ಮ ಹಣಕಾಸಿನ ಬಾಧ್ಯತೆಗಳು ಮತ್ತು ವಯಸ್ಸನ್ನು ಮುಖ್ಯವಾಗಿ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇರುವ ನಿಯಮ ಏನೆಂದರೆ ಯುವ ಹೂಡಿಕೆದಾರರಿಗೆ ಇರುವ ಸಹಿಷ್ಣುತೆ ಒಂದು ನಿರ್ದಿಷ್ಟ ವಯಸ್ಸನ್ನು ದಾಟಿದವರಿಗೆ ಇರುವುದಿಲ್ಲ. ಇಂತಹ ಸಹಿಷ್ಣುತೆಯ ಕಾರಣದಿಂದಲೇ ನೀವು ಹೂಡಿಕೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಎಷ್ಟರ ಮಟ್ಟಿಗೆ ರಿಸ್ಕನ್ನು ಜೀರ್ಣಿಸಿಕೊಳ್ಳಲು ಶಕ್ತರಿದ್ದೀರಿ ಎಂಬುದರ ಮೇಲೆ ನಿಮ್ಮ ಹೂಡಿಕೆ ನಿಂತಿರುತ್ತದೆ.

2. ನಿಮ್ಮ ಬಂಡವಾಳ ಪಟ್ಟಿಯಲ್ಲಿ ಸಾಕಷ್ಟು ಅಕ್ಷಿಡಿಣ ಕಾಯ್ದುಕೊಳ್ಳು: ಜೀವನದಲ್ಲಿ ಹಣಕಾಸಿನ ಜರೂರತು ಯಾವಾಗ ಬೇಕಿದ್ದರೂ ಎದುರಾಗಬಹುದು. ಇದಕ್ಕೆ ಸ್ಪಷ್ಟವಾದ ಪಾಠವನ್ನು ಕೋವಿಡ್ ಕಲಿಸಿ ಹೋಗಿದೆ. ತುರ್ತು ಸಂದರ್ಭ ಉಂಟಾದರೆ ಯಾವುದೇ ಹೊತ್ತಿನಲ್ಲಿ ಹೂಡಿಕೆಗಳನ್ನು ಹಿಂದಕ್ಕೆ ಪಡೆಯಲು ನಮಗೆ ಸಾಧ್ಯವಿರಬೇಕು. ಅಂದರೆ ಮಾರುಕಟ್ಟೆ ಕುಸಿದು ಕುಳಿತಾಗಲೂ ಅದು ಸಾಧ್ಯವಾಗಬೇಕು. ಅಂದರೆ ಸಾಕಷ್ಟು ಲಿಕ್ವಿಡ್‌ಟಿಯನ್ನು ಕಾಯ್ದುಕೊಂಡರೆ ಮಾತ್ರ ಇಂತಹ ರಿಸ್ಕನ್ನು ನಾವು ತಹಬಂದಿಗೆ ತರಬಹುದು. ನಿಮ್ಮ ಬಂಡವಾಳ ಪಟ್ಟಿಯಲ್ಲಿ ಲಿಕ್ವಿಡ್ ಆಸ್ತಿ ಇದ್ದಿದ್ದೇ ಆದರೆ ಅದರಿಂದ ಅನಿಶ್ಚಿತತೆಯಿಂದ ಪಾರಾಗಲು ಸಾಧ್ಯವಾಗುತ್ತದೆ. ಅದು ನಿಮಗೆ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ. ನಿಮ್ಮ ಬಂಡವಾಳದ ಪಟ್ಟಿಯಲ್ಲಿ ಸೂಕ್ತ ಲಿಕ್ವಿಡ್‌ಟಿಯನ್ನು ಕಾಯ್ದುಕೊಳ್ಳುವ ಮಾರ್ಗವೆಂದರೆ ಒಂದು ನಿರ್ದಿಷ್ಟ ತುರ್ತು ನಿಧಿಯನ್ನು ನಿರ್ವಹಣೆ ಮಾಡುವುದು. ಆ ನಿಧಿಯು ನಿಮ್ಮ ಆರರಿಂದ 8 ತಿಂಗಳ ಖರ್ಚುಗಳಿಗೆ ಸಮಾನವಾಗಿರಬೇಕು.

3. ಆಸ್ತಿ ಹಂಚಿಕೆ ಕಾರ್ಯತಂತ್ರ: ನಿಮ್ಮ ಒಟ್ಟಾರೆ ಹೂಡಿಕೆ ವಿಧಾನದಲ್ಲಿ ಆಸ್ತಿ ಹಂಚಿಕೆ ಅತ್ಯಂತ ನಿರ್ಣಾಯಕ. ಆಸ್ತಿ ಹಂಚಿಕೆ ವಿಚಾರದಲ್ಲಿ ಇತರರು ತುಳಿದ ದಾರಿಯನ್ನೇ ಅನುಸರಿಸುವ ಬದಲು ತಮ್ಮದೇ ಆದ ಕಾರ್ಯತಂತ್ರವನ್ನು ಹೊಂದಿರುವುದು ಮುಖ್ಯ. ಹೂಡಿಕೆ ಮಾಡಲು ಈಕ್ವಿಟಿ, ಡೆಬ್ಟ್, ರಿಯಲ್-ಎಸ್ಟೇಟ್, ಚಿನ್ನಾಭರಣ, ಸರಕುಗಳು, ಪರ್ಯಾಯ ಹೂಡಿಕೆಗಳು ಇತ್ಯಾದಿ ಹತ್ತು ಹಲವು ಆಸ್ತಿ ವರ್ಗಗಳು ಲಭ್ಯವಿರುತ್ತವೆ. ನಿಮ್ಮ ಬಂಡವಾಳ ಪಟ್ಟಿಯ ಯಶಸ್ಸನ್ನು ಖಾತರಿಪಡಿಸಲು ಪರಸ್ಪರ ನಕಾರಾತ್ಮಕವಾದ ಸಂಬಂಧವನ್ನು ಹೊಂದಿದ ಮಿಶ್ರ ಆಸ್ತಿಗಳು ಇರುವಂತೆ ಮತ್ತು ಅದರ ಹಂಚಿಕೆಯ ಕಾರ್ಯತಂತ್ರವನ್ನು ಕೂಡ ಹೊಂದಿರುವಂತೆ ನೋಡಿಕೊಳ್ಳಬೇಕು. ಉದಾಹರಣೆಗೆ, ಒಂದು ಆಸ್ತಿ ವರ್ಗ ಉತ್ತಮ ನಿರ್ವಹಣೆ ತೋರದೇ ಇದ್ದಾಗ ಇತರ ಆಸ್ತಿ ವರ್ಗಗಳು ಉತ್ತಮ ನಿರ್ವಹಣೆ ತೋರಬೇಕು. ಇದರಿಂದ ಬಂಡವಾಳ ಪಟ್ಟಿಯ ಒಟ್ಟಾರೆ ರಿಸ್ಕು ತಗ್ಗುವಂತೆ ಮಾಡಬಹುದು. ಭಾರತದಂತಹ ದೇಶದಲ್ಲಿ ಕೆಲವು ಚಿಲ್ಲರೆ ಹೂಡಿಕೆದಾರರು ಸಾಮಾನ್ಯವಾಗಿ ಈಕ್ವಿಟಿಯಲ್ಲಿ ಹೂಡಿಕೆಯನ್ನು ಮಾಡಿದರೆ ಉಳಿದವರು ಚಿನ್ನದಲ್ಲಿ ಹೂಡಿಕೆಯನ್ನು ಮಾಡುತ್ತಾರೆ.

4. ವೈವಿಧ್ಯೀಕರಣ: ನಾನಾ ಆಸ್ತಿ ವರ್ಗಗಳು, ಉತ್ಪನ್ನಗಳು, ವಲಯಗಳು, ಕೈಗಾರಿಕೆಗಳು ಇತ್ಯಾದಿಗಳಲ್ಲಿ ನಿಮ್ಮ ಬಂಡವಾಳ ಪಟ್ಟಿಯನ್ನು ವಿಭಾಗಿಸುವುದರಿಂದ ಒಟ್ಟಾರೆಯಾಗಿ ಹೂಡಿಕೆ ರಿಸ್ಕನ್ನು ತಗ್ಗಿಸಲು ಸಾಧ್ಯವಾಗುತ್ತದೆ. ಅಂದರೆ ಕೆಲವು ವ್ಯವಸ್ಥಿತವಾಗಿ ಇರದ ರಿಸ್ಕುಗಳು ಸೀಮಿತ ಸ್ವರೂಪದಲ್ಲಿರುತ್ತವೆ, ಅವು ಸಂಪೂರ್ಣವಾಗಿ ಮಾರುಕಟ್ಟೆಯ

ಮೇಲೆ ಪರಿಣಾಮವನ್ನು ಬೀರುವುದಿಲ್ಲ. ನೀವು ಈಕ್ವಿಟಿ ಮ್ಯುಚುಯಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಮಾಡುತ್ತಿದ್ದರೆ ಬೃಹತ್, ಮಧ್ಯಮ ಅಥವಾ ಸಣ್ಣ ಬಂಡವಾಳದ ಈಕ್ವಿಟಿ ಮ್ಯುಚುಯಲ್ ಫಂಡ್‌ಗಳಲ್ಲಿ ಹೂಡಿಕೆಗಳನ್ನು ಮಾಡುವ ಮೂಲಕ ವಿಭಾಗಿಸಿಕೊಳ್ಳಬಹುದು. ಆದರೆ ಈ ವೈವಿಧ್ಯೀಕರಣ ಎನ್ನುವುದು ತಾರ್ಕಿಕವಾಗಿರಬೇಕು ಮತ್ತು ಅತಿಯಾಗಿಯೂ ಇರಬಾರದು. ಕಾರಣ ಏನೆಂದರೆ ಹೀಗೆ ವೈವಿಧ್ಯೀಕರಣ ಮಾಡುವುದರಿಂದ ಯಾವುದೇ ಹೆಚ್ಚುವರಿ ಪ್ರಯೋಜನಗಳು ನಿಮಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ವಾರೆನ್ ಬಫೆಟ್ ಹೇಳಿರುವ ಮಾತು ನಿಜ: “ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ ಮಾತ್ರ ವ್ಯಾಪಕವಾದ ವೈವಿಧ್ಯೀಕರಣ ಬೇಕಾಗುತ್ತದೆ.”



ರಿಸ್ಕು ನಿರ್ವಹಣೆ ಉತ್ತಮವಾಗಿದ್ದಷ್ಟೂ ನಿಮ್ಮ ಹೂಡಿಕೆ ಬೆಲೆಯು ತ್ವರಿತವಾಗಿ ಅದರಿಂದ ನಿಮ್ಮ ಹಣಕಾಸು ಗುರಿಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.

5. ಮಾರುಕಟ್ಟೆ ಅವಧಿಯ ಮೇಲೆ ಗಮನ: ಸಂಯೋಜನೆಯ ಸೂತ್ರದಲ್ಲಿ ಅವಧಿ ನಿಜಕ್ಕೂ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಇಲ್ಲಿ ಜನ ಸಾಮಾನ್ಯವಾಗಿ ಅದರಿಂದ ಎಷ್ಟು ಆದಾಯ ಲಭ್ಯವಾಯಿತು ಎಂಬುದರ ಮೇಲೆ ಗಮನ ಹರಿಸುತ್ತಾರೆ. ಆದರೆ 'ಅವಧಿ'ಗೆ ಸಂಬಂಧಿಸಿದ ಅಂಶವನ್ನು ನಿರ್ಲಕ್ಷಿಸುತ್ತಾರೆ. ರಿಸ್ಕನ್ನು ನಿಭಾಯಿಸುವ ವಿಚಾರದಲ್ಲಿ, ಅದರಲ್ಲಿಯೂ ಮುಖ್ಯವಾಗಿ ಈಕ್ವಿಟಿಗೆ ಸಂಬಂಧಿಸಿದಂತೆ ಹೂಡಿಕೆಯ ಅವಧಿ ಸಾಕಷ್ಟು ವ್ಯತ್ಯಾಸವನ್ನು ಉಂಟುಮಾಡುತ್ತದೆ. ನಮಗೆಲ್ಲ ತಿಳಿದಿರುವಂತೆ ಅಲ್ಪಾವಧಿಯಲ್ಲಿ ಈಕ್ವಿಟಿಗಳು ತೀರಾ ಅಪಾಯಕಾರಿ. ಯಾಕೆಂದರೆ ಅದರ ಮೇಲೆ ಸುದ್ದಿಗಳು, ಘಟನೆಗಳು ಮತ್ತಿತರ ಅಂಶಗಳು ಸಾಕಷ್ಟು ಪರಿಣಾಮ ಬೀರುತ್ತವೆ. ಆದರೆ ಸುದೀರ್ಘಾವಧಿಯಲ್ಲಿ ಬೆಲೆಯಲ್ಲಿನ ಪ್ರಗತಿಯು ಲಾಭವನ್ನು ಅಥವಾ ಕಂಪನಿಯ ಆದಾಯದ ಪ್ರಗತಿಯನ್ನು ಅನುಕರಿಸುತ್ತದೆ. ಈಕ್ವಿಟಿಗಳಲ್ಲಿ ಯಾವತ್ತೂ ನಿಮ್ಮ ಗಮನವು ಮಾರುಕಟ್ಟೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವುದರ ಕಡೆಗೆ ಇರಬೇಕು. ಮಾರುಕಟ್ಟೆಯ ಸಮಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು.


6. ಕಾರ್ಯತತ್ವರತೆ: ಹೂಡಿಕೆ ಮಾಡುವುದಕ್ಕೂ ಮುನ್ನ ಕಾರ್ಯತತ್ವರತೆಯ ಬಗ್ಗೆ ಹೆಚ್ಚು ಆದ್ಯತೆಯನ್ನು ನೀಡಬೇಕು. ಒಂದು ವೇಳೆ ನೀವು ಸುದೀರ್ಘಾವಧಿ ಹೂಡಿಕೆಯ ಉದ್ದೇಶಗಳಿಗಾಗಿ ಷೇರು ಖರೀದಿ ಮಾಡುತ್ತಿದ್ದರೆ ಖರೀದಿಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಗುಣಮಟ್ಟದ ನಿರ್ವಹಣೆ, ಮೂಲಭೂತ ಅಂಶಗಳು ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಪರಿಗಣಿಸುವುದು ಉತ್ತಮ. ಆದರೆ ಮ್ಯುಚುಯಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದಿದ್ದರೆ ಇಂತಹ ಅಂಶಗಳಿಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವೇನೂ ಇರುವುದಿಲ್ಲ. ಆದರೂ ತಕ್ಕಮಟ್ಟಿನ ಕಾರ್ಯತತ್ವರತೆ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮ್ಯುಚುಯಲ್ ಫಂಡ್ ವಿತರಕರು ಸಹಾಯ

ಮಾಡಬಹುದು. ಇತರರು ಹೇಳಿದ ಸಲಹೆಗಳನ್ನು, ಜನಪ್ರಿಯ ಮಾಧ್ಯಮದಲ್ಲಿ ಕೇಳಿದ್ದು ಮತ್ತು ಓದಿದ್ದನ್ನು ಯಾವುದೇ ಯೋಚನೆ ಮಾಡದೇ, ಸಂಶೋಧನೆ ಮಾಡದೇ ಅನುಸರಿಸುವುದರಿಂದ ನೀವು ನಷ್ಟಗಳಿಗೆ ಕಾರಣರಾಗಬಹುದು.

7. ಆಗಾಗ ಮೇಲ್ವಿಚಾರಣೆ: ಒಂದು ಬಂಡವಾಳ ಪಟ್ಟಿಯನ್ನು ಸೃಷ್ಟಿಸಿದ ಮೇಲೆ ಆಗಾಗ ಅದರ ಮೇಲ್ವಿಚಾರಣೆ ಮಾಡುತ್ತ ಇರಬೇಕಾಗುತ್ತದೆ. ನೀವು ಸುದೀರ್ಘಾವಧಿ ಹೂಡಿಕೆದಾರರಾಗಿದ್ದರೆ ಒಮ್ಮೆ ಹೂಡಿಕೆ ಮಾಡಿ ಮರೆತುಬಿಡುವಂತಿಲ್ಲ. ನಾಗಾಲೋಟದಲ್ಲಿ ಮುನ್ನಡೆಯುತ್ತಿರುವ ಈಗಿನ ಜಗತ್ತಿನಲ್ಲಿ ಹಾಗೆ ಮಾಡುವಂತಿಲ್ಲ. ಆಯಾಯ ಕಾಲಕ್ಕೆ ಪರಿಶೀಲನೆ ನಡೆಸುವುದರಿಂದ ಉಂಟಾಗಿರಬಹುದಾದ ಅಂತರವನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗುತ್ತದೆ. ಕಾಲದ ಓಟದೊಂದಿಗೆ ನಿಮ್ಮ ಬಂಡವಾಳ ಪಟ್ಟಿಯಲ್ಲಿರುವ ಆಸ್ತಿ ಹಂಚಿಕೆ ಬದಲಾಗಬಹುದು, ಆರ್ಥಿಕ ಮೂಲಭೂತ ಸಂಗತಿಗಳು ಬದಲಾಗಿರಬಹುದು, ವೈಯಕ್ತಿಕವಾದ ರಿಸ್ಕ್ ಪ್ರೊಫೈಲ್ ಹಾಗೂ ಹೂಡಿಕೆ ಉದ್ದೇಶಗಳು ಬದಲಾಗಿರಬಹುದು, ಹೂಡಿಕೆಯ ಮಾರ್ಗಗಳಿಗೆ ತಕ್ಕಂತೆ ನಿರ್ವಹಣೆಗಳಲ್ಲಿ ಬದಲಾವಣೆ ಆಗಿರಬಹುದು. ಹಾಗಾಗಿ ನಿಮ್ಮ

ಹೂಡಿಕೆಗಳಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ನಡೆಸದೇ ಇದ್ದರೆ ನಿಮ್ಮ ಬಂಡವಾಳ ಪಟ್ಟಿಯಲ್ಲಿ ಹೊಸ ಹೊಸ ರಿಸ್ಕ್ ಅಂಶಗಳು ಬಂದು ಕುಳಿತಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಕ್ರಮಗಳು ಯಾವತ್ತೂ ನಿರ್ಣಾಯಕ. ಕನಿಷ್ಠ ವರ್ಷಕ್ಕೊಮ್ಮೆಯಾದರೂ ನಿಮ್ಮ ಬಂಡವಾಳ ಪಟ್ಟಿಯನ್ನು ಕೈಗೆತ್ತಿಕೊಂಡು ಅದರ ಮೇಲ್ವಿಚಾರಣೆ ನಡೆಸುವುದು ಮುಖ್ಯ.

ತೊನೆಯ ಮಾತು: ಚಲಿಸುವ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ಅಪಾಯವನ್ನು ಎದುರಿಸಲೇಬೇಕಾಗುತ್ತದೆ. ಯಾವುದೇ ರಿಸ್ಕ್ ಇಲ್ಲದೇ ನಿಮ್ಮ ಹೂಡಿಕೆಯ ಬಂಡವಾಳ ಸೌಧವನ್ನು ನಿರ್ಮಿಸಲು ಸಾಧ್ಯವಿಲ್ಲ. ಆದರೆ ಮೇಲೆ ಚರ್ಚೆ ಮಾಡಿದಂತೆ ಕಾರ್ಯತಂತ್ರಗಳನ್ನು ಜಾರಿಗೆ ತರುವುದರಿಂದ ರಿಸ್ಕ್ ಮತ್ತು ಆದಾಯದ ನಡುವೆ ಸೂಕ್ತವಾದ ಸಮತೋಲನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ರಿಸ್ಕ್ ನಿರ್ವಹಣೆ ಉತ್ತಮವಾಗಿದ್ದಷ್ಟೂ ನಿಮ್ಮ ಹೂಡಿಕೆ ಬೆಳೆಯುತ್ತದೆ ಮತ್ತು ಅದರಿಂದ ನಿಮ್ಮ ಹಣಕಾಸು ಗುರಿಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.



ಪ್ರತಿ ವರ್ಷ ಫೆಬ್ರವರಿ ತಿಂಗಳ ಬಂತೆಂದರೆ ದೇಶದಲ್ಲಿ ಕುತೂಹಲದಿಂದ ನೋಡುವ ಸಂಗತಿ ಎಂದರೆ ಕೇಂದ್ರ ಸರ್ಕಾರ ಮಂಡಿಸುವ ಮುಂಗಡ ಪತ್ರ. ಈ ಬಾರಿ 'ಅಮೃತ್ ಕಾಲ'ದ ಮೊದಲ ಬಜೆಟ್ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಪ್ರಧಾನಿಯವರ ದೂರದೃಷ್ಟಿಯ ನೀಲನಕಾಶೆಯ ಬಗ್ಗೆ ಕುತೂಹಲ ಮೂಡಿತ್ತು. ಹಾಗೆ ಮಾಡುವ ಮೂಲಕ ಇದೊಂದು ಯಶಸ್ವಿ ಬಜೆಟ್ ಆಗಿ ರೂಪಿಸಲಾಗಿದೆಯೇ? ಈ ಲೇಖನದಲ್ಲಿ ಬಜೆಟ್ ಮೇಲೆ ಪಕ್ಷಿನೋಟವನ್ನು ಬೀರುವ ಮೂಲಕ ಅದರ ಹಿಂದೆ ಇರುವ ಆಂತರಿಕ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಮೃತ ಕಾಲಕ್ಕೆ ದೂರದೃಷ್ಟಿ: ಅಮೃತ ಕಾಲದ ಬಗ್ಗೆ ಸರ್ಕಾರದ ದೃಷ್ಟಿಕೋನ ನೆಟ್ಟಿರುವುದು ಸಶಕ್ತ ಮತ್ತು ಎಲ್ಲವನ್ನೂ ಒಳಗೊಳ್ಳುವ ಅರ್ಥ ವ್ಯವಸ್ಥೆಯ ಮೇಲೆ. ಇದರಲ್ಲಿ ಬಲಿಷ್ಠ ಸಾರ್ವಜನಿಕ ಹಣಕಾಸು ಹಾಗೂ ಸದೃಢವಾದ ಹಣಕಾಸು ವಲಯದೊಂದಿಗೆ, ತಂತ್ರಜ್ಞಾನ ಆಧಾರಿತ ಮತ್ತು ಜ್ಞಾನ ಆಧಾರಿತ ಆರ್ಥಿಕತೆ ಒಳಗೊಂಡಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ 'ಸಬ್‌ಕಾ ಸಾಥ್ ಸಬ್‌ಕಾ ಪ್ರಯಾಸ್' ಘೋಷವಾಕ್ಯದೊಂದಿಗೆ ಜನರ ಪಾಲ್ಗೊಳ್ಳುವಿಕೆ ಹೆಚ್ಚು ಮುಖ್ಯ. ಈ ದೂರದೃಷ್ಟಿಯನ್ನು ಸಾಧಿಸುವ ಆರ್ಥಿಕ ಅಜೆಂಡಾ ಮೂರು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿದೆ.

(1) ಪ್ರಜೆಗಳಿಗೆ, ಅದರಲ್ಲೂ ಮುಖ್ಯವಾಗಿ ಯುವಜನತೆಗೆ ಭರಪೂರ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಆಶೋತ್ತರಗಳನ್ನು

ಪೂರ್ಣಗೊಳಿಸುವುದು.

(2) ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆಯನ್ನು ನೀಡುವುದು. ಮತ್ತು

(3) ಕಿರು ಆರ್ಥಿಕತೆಯ ಸ್ಥಿರತೆಯನ್ನು ಬಲಪಡಿಸುವುದು.

ಈ ಹಿನ್ನೆಲೆಯಲ್ಲಿ 2023-24ರ ಕೇಂದ್ರ ಬಜೆಟ್ ಏಳು ಆದ್ಯತೆ-ಸಪ್ತರ್ಷಿಗಳ ಮೇಲೆ ಹೆಚ್ಚು ಗಮನ ಹರಿಸಿದೆ. ಅವುಗಳು ಇಲ್ಲಿವೆ.

1. ಒಳಗೊಳ್ಳುವ ಅಭಿವೃದ್ಧಿ: 'ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್' ಎನ್ನುವ ಸರ್ಕಾರದ ಸಿದ್ಧಾಂತ ಏನೆಂದರೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ. ಅಂದರೆ ರೈತರು, ಮಹಿಳೆಯರು, ಯುವಕರು, ಬುಡಕಟ್ಟು ಗುಂಪುಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳನ್ನು ಒಳಗೊಂಡ ಅಭಿವೃದ್ಧಿ. ಅಲ್ಲಿಂದ ಇದು ಕೃಷಿ ಕ್ಷೇತ್ರಕ್ಕೆ ಮುನ್ನಡೆಯುತ್ತದೆ; ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸುವುದು ಮತ್ತು ಸಿರಿಧಾನ್ಯಕ್ಕಾಗಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದು. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗಾಗಿಯೇ 20ಲಕ್ಷ ಕೋಟಿ ರೂ. ಕೃಷಿ ಸಾಲವನ್ನು ನಿಗದಿ ಮಾಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ 157 ನರ್ಸಿಂಗ್ ಕಾಲೇಜುಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವ ಮಾಡಲಾಗಿದೆ ಮತ್ತು ಫಾರ್ಮಾಸುಟಿಕಲ್ ಕ್ಷೇತ್ರದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ರೂಪಿಸಲಾಗಿದೆ. ಮಕ್ಕಳು ಮತ್ತು ತರುಣರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ



ಘೋಷಿಸಿರುವುದು ವಿಶೇಷ.

2. **ಕಟ್ಟಡವಿವರಣೆ ತಲುಪುವ ಗುರಿ:** ಸರ್ಕಾರ ಬುಡಕಟ್ಟು ಗುಂಪುಗಳ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ ಮತ್ತು ಭಾರತದಲ್ಲಿ ಈಶಾನ್ಯ ವಲಯಕ್ಕಾಗಿ ಇಲಾಖೆಯನ್ನು ಅಭಿವೃದ್ಧಿಪಡಿಸಿದೆ. ಅದೇ ರೀತಿ, ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿನ ಸುಸ್ಥಿರ ಕೆರು ನೀರಾವರಿಗೆ ಹಣಕಾಸು ನೆರವನ್ನು ಒದಗಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಏಕಲವ್ಯ ಮಾದರಿಗೆ ಇನ್ನೂ ಅನೇಕ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಪ್ರಾಚೀನ ಶಾಸನಗಳ ಡಿಜಿಟಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
3. **ಮೂಲಸೌಕರ್ಯ ಮತ್ತು ಹೂಡಿಕೆ:** ಪ್ರಗತಿಯ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಮಾಡುವ ಮತ್ತು ಉತ್ಪಾದಕತೆ ಸಾಮರ್ಥ್ಯವನ್ನು ವೃದ್ಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬಂಡವಾಳದ ಒಟ್ಟು ಗಾತ್ರವನ್ನು ಹತ್ತು ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಒಟ್ಟು ಪ್ರಗತಿ ಶೇ.33. ಇದರ ಜೊತೆಗೆ ಈ ಬಾರಿ ರೈಲ್ವೆಗೆ ಹಿಂದೆಂದಿಗಿಂತಲೂ ಅಧಿಕ ಬಂಡವಾಳವನ್ನು ಒದಗಿಸುವ ಪ್ರಸ್ತಾವ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ ನೀಡಲಾಗುವ 50 ವರ್ಷಗಳ ಬಡ್ಡಿ ರಹಿತ ಸಾಲಗಳನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.
4. **ಸಾಮರ್ಥ್ಯದ ಅನಾವರಣ:** 39000ಕ್ಕೂ ಅಧಿಕ ಅನುಸರಣೆಗಳನ್ನು ತಗ್ಗಿಸುವ ಮೂಲಕ ಮತ್ತು 3400 ಕಾನೂನು ಅವಕಾಶಗಳನ್ನು ನಿರಪರಾಧಕರಿಸುವ ಮೂಲಕ ಉದ್ಯಮದ ಕಾರ್ಯವಿಧಾನಗಳನ್ನು ಸುಗಮಗೊಳಿಸುವ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ದೃಷ್ಟಿಯಿಂದ ಇ-ಕೋರ್ಸ್‌ಗಳ ಸ್ಥಾಪನೆ, ಡಿಜಿಟಲೈಸೇಷನ್ ಅಸ್ತಿತ್ವ, 5ಜಿ ಸೇವೆಗಳಿಗೆ ಲ್ಯಾಬ್‌ಗಳ ರಚನೆ, ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾದ ಡೈಮಂಡ್‌ಗಳಿಗೆ ಸಂಶೋಧನಾ ಅನುದಾನ ಮತ್ತು ರಾಷ್ಟ್ರೀಯ ದತ್ತಾಂಶ ಆಡಳಿತದಂತಹ ವಿಷಯಗಳ ಮೇಲೆ ಸರ್ಕಾರ ಗಮನವನ್ನು ಹರಿಸಿದೆ. ಭಾರತದ ಅನೇಕ ಸಮಸ್ಯೆಗಳಿಗೆ ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ (ಎಐ) ಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಮತ್ತು ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೂಡ ಪ್ರಕಟಿಸಿದೆ.
5. **ಹಸಿರು ಪ್ರಗತಿ:** ಸರ್ಕಾರ ಪರಿಸರ ಸ್ನೇಹಿ ಜೀವನಶೈಲಿಗೆ ಒತ್ತು ನೀಡುವ ತನ್ನ ಕ್ರಮವನ್ನು ಮುಂದುವರಿಸಿದೆ. 'ಹಸಿರು ಭಾರತ'ವನ್ನು ಕಟ್ಟುವ ಉದ್ದೇಶವನ್ನು ಬಜೆಟ್‌ನಲ್ಲಿಯೂ ವ್ಯಕ್ತಪಡಿಸಲಾಗಿದೆ. 2070ರ ಹೊತ್ತಿಗೆ ಶೂನ್ಯ ಕಾರ್ಬನ್ ಮಾಲಿನ್ಯವನ್ನು ಸಾಧಿಸುವ ಇರಾಜೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಸಿರು ಹೈಡ್ರೋಜನ್‌ಗಾಗಿ 19700 ಕೋಟಿ ರೂ. ಮತ್ತು ಇಂಧನ ಪರಿವರ್ತನೆಗಾಗಿ 35000 ಕೋಟಿ ರೂ. ಒಟ್ಟು ಅನುದಾನದ ಗಾತ್ರವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೇ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳಿಂದ ಸುಸ್ಥಿರ

ಮತ್ತು ಸಂವೇದನಾಶೀಲ ಕ್ರಮಗಳನ್ನು ಹುಟ್ಟುಹಾಕುವ ದೃಷ್ಟಿಯಿಂದ 'ಹಸಿರು ಸಾಲ ಕಾರ್ಯಕ್ರಮ'ಕ್ಕೆ ಚಾಲನೆ ನೀಡಲಾಗಿದೆ.

6. **ಯುವಜನತೆಗೆ ಶಕ್ತಿ:** ಯುವಕರು ತಮ್ಮ ಕನಸುಗಳನ್ನು ಪೂರೈಸಲು ಸರ್ಕಾರ ಪಿಎಂಕೆವಿವೈ 4.0 ಆರಂಭಿಸಿದೆ. ಇದರಿಂದ ಕೌಶಲ, ಮರುಕೌಶಲ ಮತ್ತು ಅತ್ಯುತ್ತಮ ಕೌಶಲವನ್ನು ಬೆಳೆಸಿಕೊಳ್ಳಲು ಮತ್ತು ಆ ಮೂಲಕ 'ಅಮೃತ ಪೀಳಿಗೆ' ಸಾಕಾರಗೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಹಾಗೂ 3ಡಿ ಪ್ರಿಂಟಿಂಗ್ ಇತ್ಯಾದಿ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ಯೂನಿಟ್ ಮಾಲ್‌ಗಳನ್ನು ಸ್ಥಾಪಿಸುವ ಮೂಲಕ ಕರಕುಶಲ ಉತ್ಪನ್ನಗಳಿಗೆ ಉತ್ತೇಜನ ನೀಡುವ ಪ್ರಸ್ತಾವವನ್ನು ಕೂಡ ಮಾಡಲಾಗಿದೆ. ಇಂತಹ ಕ್ರಮದಿಂದ 'ಒಂದು ಜಿಲ್ಲೆ ಒಂದು ಉತ್ಪನ್ನ'ದ ಮಾರಾಟಕ್ಕೆ ಪ್ರೋತ್ಸಾಹ ದೊರೆಯುವುದು ನಿಶ್ಚಿತ.
7. **ಹಣಕಾಸು ವಲಯ:** ಹಣಕಾಸು ವಲಯಕ್ಕೆ ಇನ್ನಷ್ಟು ಜೀವವನ್ನು ತುಂಬಲು ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿ, 15ಲಕ್ಷದಿಂದ 30 ಲಕ್ಷ ರೂ. ವರೆಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ವಿಸ್ತರಣೆ, ಮಹಿಳಾ ಸಮ್ಮಾನ ಬಚತ್ ಪತ್ರದಂತಹ ಸೌಲಭ್ಯಗಳು ಮುಂತಾದವು ಇವುಗಳಲ್ಲಿ ಸೇರಿವೆ.

ಬಜೆಟ್ ಅಂದಾಜು:

ಪ್ರಗತಿ: ಮುಂದಿನ ವರ್ಷಕ್ಕೆ ಅಂದಾಜು ಮಾಡಲಾಗಿರುವ ಭಾರತದ ಶೇ.6.5ರ ಆರ್ಥಿಕ ಪ್ರಗತಿಯು ಅತ್ಯಂತ ವೇಗದ ಪ್ರಗತಿಯ ಆರ್ಥಿಕತೆಯಾಗಿದೆ.

ಇವುಗಳಿಂದ ಬರುವ ನಗದು (ರೂಪಾಯಿ):

- (1) ಸಾಲ ಮತ್ತು ಇತರ ಬಾಧ್ಯತೆಗಳು: ಶೇ.34. (2) ಜಿಎಸ್‌ಟಿ: ಶೇ.17. (3) ಕಾರ್ಪೊರೇಷನ್ ತೆರಿಗೆ ಶೇ.15 (4) ಆದಾಯ ತೆರಿಗೆ: ಶೇ.15. (5) ಅಬಕಾರಿ ಸುಂಕಗಳು: ಶೇ.7 (6) ಕಸ್ಟಮ್ಸ್: ಶೇ.4. (7) ತೆರಿಗೆಯೇತರ ಸ್ವೀಕೃತಿಗಳು: ಶೇ.6 (8) ಸಾಲೇತರ ಬಂಡವಾಳ ಸ್ವೀಕೃತಿಗಳು: ಶೇ.2.

ರೂಪಾಯಿಯ ವ್ಯಯ:

- (1) ಬಡ್ಡಿ ಪಾವತಿ: ಶೇ.20 (2) ರಾಜ್ಯದ ತೆರಿಗೆ ಮತ್ತು ಸುಂಕಗಳ ಪಾಲು: ಶೇ.18 (3) ಕೇಂದ್ರ ವಲಯದ ಯೋಜನೆಗಳು: ಶೇ.17 (4) ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳು: ಶೇ.9 (5) ಕೇಂದ್ರೀಯ ಪ್ರಾಯೋಜಿತ ಯೋಜನೆಗಳು: ಶೇ.9 (6) ಇತರ ವೆಚ್ಚಗಳು: ಶೇ.8 (7) ಸಹಾಯಧನಗಳು: ಶೇ.7 (8) ರಕ್ಷಣೆ: ಶೇ.8 (9)

ವೆಚ್ಚಗಳು:

2023-24ರ ಸಾಲಿಗೆ ಒಟ್ಟು ವೆಚ್ಚವನ್ನು ಶೇ.45.03 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದ್ದು ಇದು ಕಳೆದ ಸಾಲಿಗಿಂತ (ಶೇ.41.87) ಅಧಿಕವಾಗಿದೆ.


ಸ್ವೀಕೃತಿಗಳು: 2023-24ರ ಸಾಲಿನಲ್ಲಿ ಒಟ್ಟು ಅಂದಾಜು ಪರಿಷ್ಕೃತ ಸ್ವೀಕೃತಿ (ಸಾಲವನ್ನು ಹೊರತುಪಡಿಸಿ) 27.2 ಲಕ್ಷ ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ನಿವ್ವಳ ತೆರಿಗೆ ಸ್ವೀಕೃತಿಯು 20.9 ಲಕ್ಷ ಕೋಟಿ ರೂ.

ಕೊರತೆ: 2022-23ರ ಪರಿಷ್ಕೃತ ಅಂದಾಜಿನಲ್ಲಿ ಶೇ.6.4ರ ವಿತ್ತೀಯ ಕೊರತೆಯ ಗುರಿಯನ್ನು ಉಳಿಸಿಕೊಳ್ಳಲಾಗಿದೆ. 2023-24 ಹಣಕಾಸು ವರ್ಷಕ್ಕಾಗಿರುವ ವಿತ್ತೀಯ ಕೊರತೆಯು ಜಿಡಿಪಿಯ ಶೇ.5.9 ಎಂದು ನಿರೀಕ್ಷಿಸಲಾಗಿದೆ ಮತ್ತು ಇದನ್ನು 2025-26ರ ಹೊತ್ತಿಗೆ ಶೇ.4.5ಕ್ಕೆ ಇಳಿಸುವ ಗುರಿ ಹೊಂದಲಾಗಿದೆ.

ತೆರಿಗೆ ಆದಾಯಗಳು: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ತೆರಿಗೆ ಆದಾಯಕ್ಕೆ ಪರಿಷ್ಕೃತ ಅಂದಾಜನ್ನು 30.43 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ನೇರ ಮತ್ತು ಪರೋಕ್ಷ ತೆರಿಗೆ ಎರಡನ್ನೂ ಗಮನದಲ್ಲಿಟ್ಟುಕೊಂಡು 2023-24ರಲ್ಲಿ ಆದಾಯದಲ್ಲಿ ಶೇ.10.45ರಷ್ಟು ಏರಿಕೆಯ ಅಂದಾಜು ಮಾಡಲಾಗಿದೆ.

ತೆರಿಗೆ ಸುಧಾರಣೆಗಳು: ಪರೋಕ್ಷ ತೆರಿಗೆ ಪ್ರಸ್ತಾವಗಳು ಸಾಮಾನ್ಯವಾಗಿ ರಫ್ತನ್ನು ಉತ್ತೇಜಿಸಲು, ದೇಶೀಯ ಆರ್ಥಿಕತೆಗೆ ಚೈತನ್ಯವನ್ನು ತುಂಬಲು, ದೇಶೀಯ ಮೌಲ್ಯ ವರ್ಧನೆಯನ್ನು ಹೆಚ್ಚಿಸಲು ಮತ್ತು ಹಸಿರು ಇಂಧನವನ್ನು ಮತ್ತು ಚಲನಶೀಲತೆಯನ್ನು ಪ್ರೋತ್ಸಾಹಿಸುವ ಗುರಿ ಹೊಂದಿರುತ್ತದೆ. ನೇರ ತೆರಿಗೆಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು ಐದು ಲಕ್ಷದಿಂದ ಏಳು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಾಗಿರುವ ಈ ಹೊಸ ತೆರಿಗೆ ವ್ಯವಸ್ಥೆಯು ಸ್ವಯಂಚಾಲಿತವಾಗಿ ಜಾರಿಗೆ ಬರಲಿದ್ದು ಹಳೆಯ ಪದ್ಧತಿಯನ್ನು ಮುಂದುವರಿಸಲು ಕೂಡ ತೆರಿಗೆ ಪಾವತಿದಾರರಿಗೆ ಆಯ್ಕೆ ನೀಡಲಾಗಿದೆ.

ಕೊನೆಯ ಮಾತು: ಅಚ್ಚರಿಗಳಿಗಿಂತ ನಿರಂತರತೆಯನ್ನು ಕಾಯ್ದುಕೊಳ್ಳುವುದು ಉತ್ತಮ. ಚುನಾವಣೆಗೂ ಮುನ್ನ ಮಂಡಿಸಲಾಗುವ ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ನಲ್ಲಿ ಸರ್ಕಾರ ಯಾವತ್ತೂ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡುತ್ತದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ಸ್ಲಾಬ್‌ಗಳಲ್ಲಿ ಸಣ್ಣ ಮಟ್ಟಿನ ರಿಯಾಯಿತಿಗಳನ್ನು ನೀಡುವುದನ್ನು ಬಿಟ್ಟರೆ ಸರ್ಕಾರ ಯಾವುದೇ ಅಚ್ಚರಿಗಳಿಗೆ ದಾರಿ ಮಾಡಿಕೊಡುವುದಿಲ್ಲ. ಆದರೆ ಅದು ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಒಂದಷ್ಟು ಒಲೈಕೆಗಳನ್ನು ಬಿಟ್ಟರೆ ರಚನಾತ್ಮಕವಾದುದನ್ನು ಮುಂದುವರಿಸುತ್ತದೆ. ಎಲ್ಲರೂ ನಿರೀಕ್ಷಿಸಿದಂತೆ ಬಜೆಟ್ ನಿರಂತರವಾಗಿ ಬಂಡವಾಳ ಹೂಡಿಕೆಗಳ ಮೇಲೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ, ದೇಶೀಯ ತಯಾರಿಕೆ, ಹಸಿರು ಇಂಧನ, ನವೋದ್ಯಮಗಳು, ಡಿಜಿಟಲ್ ಆರ್ಥಿಕತೆ ಮತ್ತು ಕೃಷಿ ಬೆಂಬಲದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಜಾಗತಿಕ ರಂಗದಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ಉಜ್ವಲ ಭವಿಷ್ಯವಿದೆ. ಈ ಬಜೆಟ್ ಜನಪ್ರಿಯತೆಯ ಜಾಲದಲ್ಲಿ ಸಿಲುಕಿಲ್ಲ. ಬದಲಾಗಿ ಅಗತ್ಯವಿರುವ ಸಮತೋಲನವನ್ನು ಕಾಯ್ದುಕೊಂಡಿದೆ.



ಮೌಲ್ಯವರ್ಧನೆ

ದಿ ಥೀರ್ ಅಂತ ಎದುರಾಗುವ ಆಸ್ತಿ ಖರ್ಚುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದುವುದು ಅತ್ಯುತ್ತಮ. ಇದರಿಂದ ಉನ್ನತ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಮತ್ತು ಅದನ್ನು ಯಾವುದೇ ಅಡೆತಡೆಗಳಿಲ್ಲದೆ ಪಡೆಯಬಹುದಾಗಿದೆ. ಆದರೆ ಒಂದು ಪ್ರಮಾಣೀಕೃತವಾದ ಆರೋಗ್ಯ ವಿಮಾ ಯೋಜನೆಗಳಷ್ಟೇ ಇದ್ದರೆ ಸಾಕಾಗುವುದಿಲ್ಲ. ಯಾಕೆಂದರೆ ಅದು ನಿಮ್ಮ ಮತ್ತು ನಿಮ್ಮ ಕುಟುಂಬದ ಎಲ್ಲ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಬಹುದು. ಈ ಕಾರಣದಿಂದಾಗಿಯೇ ಆರೋಗ್ಯ ವಿಮೆಯಲ್ಲಿ ಆಡ್-ಆನ್‌ಗಳು ಮತ್ತು ರೈಡ್‌ಗಳ ಅವಶ್ಯಕತೆವಿರುತ್ತದೆ.

ಆರೋಗ್ಯ ವಿಮೆಯಲ್ಲಿ ಆಡ್-ಆನ್ ಎಂದರೆ ಏನು?

ನಿಮ್ಮ ಬಳಿ ಒಂದು ಪ್ರಮಾಣೀಕೃತ ಅಥವಾ ಸ್ಟ್ಯಾಂಡರ್ಡ್ ಆರೋಗ್ಯ ವಿಮಾ ಪಾಲಿಸಿ ಇದ್ದರೆ ಅದನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ವಿಸ್ತರಿಸುವ ಆಯ್ಕೆ. ಅಂದರೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವ ಅವಕಾಶ. ನೀವು ಪಾಲಿಸಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಅಥವಾ ಪಾಲಿಸಿಗಳನ್ನು ನವೀಕರಿಸುವ ಸಂದರ್ಭದಲ್ಲಿ ನಿಮ್ಮ ಅಗತ್ಯಗಳಿಗೆ ತಕ್ಕನಾದ ಆಡ್-ಆನ್‌ಗಳನ್ನು ಖರೀದಿ ಮಾಡಬಹುದು. ಇದರಿಂದ ನಿಯಮಿತವಾದ ಪ್ಲಾನಿನಲ್ಲಿ ಒಳಗೊಳ್ಳದೇ ಇರುವ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಅವಕಾಶವಾಗುತ್ತದೆ.

ಆರೋಗ್ಯ ವಿಮೆಯಲ್ಲಿರುವ ಆಡ್-ಆನ್ ವಿಧಗಳು: ಪಾಲಿಸಿದಾರರ ಅನೇಕಾನೇಕ ಅಗತ್ಯಗಳನ್ನು ಪೂರೈಸಬಲ್ಲಂತಹ ಹಲವಾರು ಆಡ್-ಆನ್‌ಗಳು ವಿಮಾ ಮಾರುಕಟ್ಟೆಯಲ್ಲಿ ಲಭ್ಯ. ಗರಿಷ್ಠ ಪ್ರಮಾಣದ ಆರೋಗ್ಯ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಲು ನೀವು ಆಯ್ಕೆ ಮಾಡಬಹುದಾದ ಕೆಲವು ಆಡ್-ಆನ್ ಸೌಲಭ್ಯಗಳು ಇಲ್ಲಿವೆ:

1. ರೂಮ್ ಬಾಡಿಗೆ ಮನ್ನಾ: ಸ್ಟ್ಯಾಂಡರ್ಡ್ ಆರೋಗ್ಯ ವಿಮಾ ಪಾಲಿಸಿಯಲ್ಲಿ ಆಸ್ಪತ್ರೆ ರೂಮ್ ಬಾಡಿಗೆ ಒಂದು ಮಿತಿಯ ತನಕ ಮಾತ್ರ ಇರುತ್ತದೆ. ಹಾಗಾಗಿ ನಿಮ್ಮ ವಿಮಾ ಪಾಲಿಸಿಗೆ ರೂಮ್ ಬಾಡಿಗೆ ಮನ್ನಾ ಆಡ್-ಆನ್ ಸೇರಿಸಿದರೆ ಒಂದೇ ಈಗಿರುವ ಮಿತಿಯನ್ನು ಹೆಚ್ಚಿಸುತ್ತದೆ ಅಥವಾ ಯಾವುದೇ ಮಿತಿಯನ್ನು ವಿಧಿಸುವುದಿಲ್ಲ. ಇಂತಹ ಯಾವುದೇ ಮಿತಿ ಇಲ್ಲದೇ ಹೋದರೆ ರೂಮ್ ಬಾಡಿಗೆ ಅತಿಯಾದ ಪ್ರಮಾಣದಲ್ಲಿ ಇರಬಹುದು.

ಉದಾಹರಣೆಗೆ, ರಾಹುಲ್ ಐದು ಲಕ್ಷ ರೂ. ಮೌಲ್ಯದ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿ ಮಾಡುತ್ತಾನೆ. ಅದರಲ್ಲಿ ಒಟ್ಟು ಮೊಬಲಗುವಿನ ಶೇ.1ರಷ್ಟು ಮಾತ್ರ ರೂಮ್ ಬಾಡಿಗೆ ಇರುತ್ತದೆ. ಕೆಲವು ವರ್ಷಗಳ ಬಳಿಕ ಆತ ಬೈಪಾಸ್ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಆತನ ವಿಮಾ ಪಾಲಿಸಿಯು ಪ್ರತಿ ದಿನ 5000 ರೂ. ತನಕ ರೂಮ್ ವೆಚ್ಚವನ್ನು ಭರಿಸಲು ಅವಕಾಶ ಮಾಡಿಕೊಡುತ್ತದೆ. ಆತನ ಆಸ್ಪತ್ರೆ ವಾಸ ಇನ್ನೂ ಐದು ದಿನಗಳ ಕಾಲ ವಿಸ್ತರಿಸುತ್ತದೆ. ಆತ ಪ್ರತಿ ದಿನ 8000 ರೂ ವೆಚ್ಚದ ರೂಮ್‌ನಲ್ಲಿ ಇರಲು ಆಯ್ಕೆ ಮಾಡಿಕೊಂಡಿರುತ್ತಾನೆ.

ಅಂತಿಮವಾಗಿ ರಾಹುಲ್ ಆಸ್ಪತ್ರೆ ಬಿಡು ಮೂರು ಲಕ್ಷ ರೂ. ಔಷಧಿ ವೆಚ್ಚಗಳನ್ನು ಹೊರತುಪಡಿಸಿ ಕ್ಲೈಮ್ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಇಲ್ಲಿನ ಪಟ್ಟಿಯ ವಿವರಗಳನ್ನು ಗಮನಿಸಿದರೆ ವಿಮಾ ಕಂಪನಿಯು ಅಂತಿಮವಾಗಿ 1,96,875 ರೂ. ಮಾತ್ರ ಪಾವತಿ ಮಾಡುತ್ತದೆ.

ಆಸ್ತತ್ವೆ ಬಿಲ್ 3ಲಕ್ಷ ರೂ. ಆಗಿದ್ದರೂ ಕೂಡ ರೂಮ್ ಬಾಡಿಗೆ ಮೇಲೆ ಮಿತಿ ಹೇರಲಾಗಿತ್ತು ಎಂಬುದನ್ನು ಗಮನಿಸಬಹುದು.

ಬಿಲ್ ವಿವರ	ರೂಂ ಬಾಡಿಗೆ	ಬೈಪಾಸ್ ಸರ್ಜರಿ ವೆಚ್ಚ	ವೈದ್ಯರ ಭೇಟಿಗೆ	ಪರೀಕ್ಷೆ	ಔಷಧಿ	ಒಟ್ಟು
ನೈಜ ವೆಚ್ಚಗಳು	ರೂ. 40,000	ರೂ. 1,75,000	ರೂ. 30,000	ರೂ. 30,000	ರೂ. 25,000	ರೂ. 3,00,000
ಕ್ಲೈಮ್ ಮಾಡಿದ ಮೊತ್ತ	ರೂ. 25,000	ರೂ. 1,09,375	ರೂ. 18,750	ರೂ. 18,750	ರೂ. 25,000	ರೂ. 1,96,875
	62.5%	62.5%	62.5%	62.5%	100%	65.63%

2. **ಅನಿಯಮಿತ ಮರುಭರ್ತಿ:** ಕ್ಲೈಮ್ ಮಾಡಿದ ಕಾರಣದಿಂದಾಗಿ ಖಾಲಿಯಾಗುವ ಒಟ್ಟು ವಿಮಾ ಮೊಬಲಗಿಗೆ ಮರುಭರ್ತಿ ಮಾಡಲು ಈ ಆಡ್-ಆನ್ ಸಹಾಯಮಾಡುತ್ತದೆ. ಈ ಆಡ್-ಆನ್ ಆಯ್ಕೆ ಮಾಡಿಕೊಳ್ಳುವುದರಿಂದ ವಿಮಾದಾರರು ರಿಸ್ಕ್ ಕವರ್ ಮುಗಿದು ಹೋಗುತ್ತದೆ ಎಂದು ಚಿಂತಿಸದೇ ಅನೇಕ ಬಾರಿ ಕ್ಲೈಮ್ ಮಾಡಿಕೊಳ್ಳಬಹುದು. ಉದಾಹರಣೆಗೆ, ನೀವು ಐದು ಲಕ್ಷ ರೂ. ಮೊತ್ತದ ಆರೋಗ್ಯ ವಿಮಾ ಯೋಜನೆಯನ್ನು ಖರೀದಿ ಮಾಡಿರುತ್ತೀರಿ. ನೀವು ಒಳಗಾದ ಹೃದಯದ ಸರ್ಜರಿಯಿಂದ ಪೂರ್ತಿ ವಿಮಾ ಮೊಬಲಗು ಬಳಕೆಯಾಗಿದೆ. ಅದೇ ವರ್ಷದ ಅವಧಿಯಲ್ಲಿ ಇನ್ನೊಂದು ಕಾಯಿಲೆಗಾಗಿ ಇನ್ನೊಮ್ಮೆ ಆಸ್ತತ್ವೆಗೆ ಸೇರಬೇಕಾದ ಅನಿವಾರ್ಯತೆ ಬರುತ್ತದೆ. ಅದಕ್ಕೆ ನಿಮಗೆ 2.5 ಲಕ್ಷ ರೂ. ವೈದ್ಯಕೀಯ ವೆಚ್ಚದ ಅಗತ್ಯವಿರುತ್ತದೆ. ನಿಮ್ಮ ಪಾಲಿಸಿಯಲ್ಲಿ ಅನಿಯಮಿತ ಮರುಭರ್ತಿ ಆಯ್ಕೆ ಇಲ್ಲದೇ ಇದ್ದರೆ ಎರಡನೇ ಬಾರಿ ಆಸ್ತತ್ವೆಗೆ ದಾಖಲಾದ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಪಾಕೆಟ್‌ನಿಂದಲೇ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಅನಿಯಮಿತ ಮರುಭರ್ತಿ ಆಡ್-ಆನ್ ಆಯ್ಕೆ ಮಾಡಿಕೊಂಡರೆ ಇಂತಹ ಚಿಂತೆಗಳಿಂದ ಮುಕ್ತವಾಗಿರಬಹುದು.

3. **ಇತರ ವಸ್ತುಗಳ ಕವರೇಜ್:** ನೆಬ್ಯುಲೈಸರ್ ಕಿಟ್, ಕೈಗೆ ಹಾಕುವ ಗ್ಲೋಸ್, ಸಿರಿಂಜ್, ನೋಂದಣಿ ವೆಚ್ಚ ಇತ್ಯಾದಿ ಸ್ಟಾಂಡರ್ಡ್ ಪಾಲಿಸಿಯಲ್ಲಿ ಒಳಗೊಂಡಿರುವುದಿಲ್ಲ. ಗ್ರಾಹಕರು ಇವನ್ನೆಲ್ಲ ತಮ್ಮ ಪಾಕೆಟ್‌ನಿಂದ ತುಂಬಿಕೊಡಬೇಕಾಗುತ್ತದೆ. ಇತರ ವೆಚ್ಚದ ಆಡ್-ಆನ್ ಆಯ್ಕೆ ಮಾಡಿಕೊಳ್ಳುವುದರಿಂದ ಇಂತಹ ವೆಚ್ಚಗಳನ್ನು ಕೂಡ ಭರ್ತಿಮಾಡಿಕೊಳ್ಳಲು ಸಾಧ್ಯವಿದೆ.

4. **ಸಂಚಿತ ಬೋನಸ್ ಉತ್ತೇಜಕ:** ಪಾಲಿಸಿ ಹೊಂದಿರುವ ವರ್ಷದಲ್ಲಿ ಯಾವುದೇ ಕ್ಲೈಮ್ ಸಲ್ಲಿಸದೇ ಇದ್ದರೆ ಈ ಆಡ್-ಆನ್ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಒಟ್ಟು ಮೊಬಲಗಿನಲ್ಲಿ ಏರಿಕೆಯನ್ನು ಮಾಡುತ್ತದೆ. ಉದಾಹರಣೆಗೆ, ಒಂದು ವೇಳೆ ನಿಮ್ಮ ಒಟ್ಟು ವಿಮಾ ಮೊಬಲಗು ಐದು ಲಕ್ಷವಾಗಿದ್ದು ಪಾಲಿಸಿಯನ್ನು ಪಡೆದ ಮೊದಲ ವರ್ಷದಲ್ಲಿ ನೀವು ಯಾವುದೇ ಕ್ಲೈಮ್‌ನ್ನು ಮಾಡದೇ ಇದ್ದರೆ ನವೀಕರಣದ ಸಂದರ್ಭದಲ್ಲಿ ವಿಮಾದಾರರು ನಿಮ್ಮ ಮೂಲ

ಸೌಲಭ್ಯದ ಜೊತೆಗೆ ಶೇ.50ರಷ್ಟು ಉತ್ತೇಜಕವನ್ನು ನೀಡುತ್ತಾರೆ. ಇದರಿಂದ ಪಾಲಿಸಿ ನವೀಕರಣದ ಬಳಿಕ ಪ್ರಿಮಿಯಂನಲ್ಲಿ ಯಾವುದೇ ಏರಿಕೆ ಇಲ್ಲದೆ ನಿಮ್ಮ ಒಟ್ಟು ವಿಮಾ ಮೊಬಲಗು 7.5 ಲಕ್ಷ ರೂ. ಆಗಿರುತ್ತದೆ. ಈ ಆಡ್-ಆನ್ ಸಹಾಯದೊಂದಿಗೆ ನವೀಕರಣದ ಬಳಿಕ ಕ್ಲೈಮ್ ಮೊತ್ತ ಐದು ಲಕ್ಷ ರೂ. ಬದಲಿಗೆ 7.5 ಲಕ್ಷ ರೂ.ಗೆ ಏರಿದರೆ ವಿಮಾದಾರರು ಚಿಂತೆ ಮಾಡಬೇಕಾದ ಅಗತ್ಯವಿರುವುದಿಲ್ಲ.

5. **ಓಪಿಡಿ ಸೌಲಭ್ಯ:** ಮೂಲ ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿ ಸಾಮಾನ್ಯವಾಗಿ ಓಪಿಡಿ ಚಿಕಿತ್ಸಾ ಸೌಲಭ್ಯ ಒಳಗೊಂಡಿರುವುದಿಲ್ಲ. ಓಪಿಡಿ ಸೇವೆಯ ಆಡ್-ಆನ್ ಸೌಲಭ್ಯದಿಂದ ಓಪಿಡಿ ಭೇಟಿ, ರೋಗ ಪತ್ತೆ ಮತ್ತು ಔಷಧಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಿಕೊಳ್ಳಬಹುದು. ಈ ಆಡ್-ಆನ್ ಪ್ರಯೋಜನವನ್ನು ಪಡೆದುಕೊಳ್ಳಲು ಪಾಲಿಸಿದಾರರು ನಗದು ರಹಿತ ಅಥವಾ ಮರುಭರ್ತಿ ಕ್ಲೈಮ್‌ನ್ನು ಸಲ್ಲಿಸಬೇಕಾಗುತ್ತದೆ.

6. **ಕಾಯುವ ಅವಧಿಯ ಕಡಿತ:** ಸಾಮಾನ್ಯವಾಗಿ ಎಲ್ಲ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದ ರೋಗಗಳಿಗೆ ಕಾಯುವ ಅವಧಿ ಒಳಗೊಂಡಿರುತ್ತದೆ. ಈ ಆಡ್-ಆನ್ ಆಯ್ಕೆ ಮಾಡಿಕೊಳ್ಳುವುದರಿಂದ ವಿಮೆಯನ್ನು ಪಡೆದ ಸದಸ್ಯರು ಅವಧಿಯನ್ನು ತಗ್ಗಿಸಬಹುದು ಅಥವಾ ಇನ್ನು ಕೆಲವು ಪ್ರಕರಣಗಳಲ್ಲಿ ಹೆಚ್ಚುವರಿ ಪ್ರಿಮಿಯಂ ಪಾವತಿಯೊಂದಿಗೆ ಪಿಇಡಿ ಕಾಯುವ ಅವಧಿಯನ್ನು ಮನ್ನಾ ಕೂಡ ಮಾಡಬಹುದು.

ಆಡ್-ಆನ್ ಸೌಲಭ್ಯಗಳನ್ನು ಖರೀದಿಸುವಲ್ಲಿ ಇರುವ ಪ್ರಯೋಜನಗಳು

ಆರೋಗ್ಯ ವಿಮೆ ಆಡ್-ಆನ್ ಸೌಲಭ್ಯಗಳನ್ನು ಖರೀದಿ ಮಾಡುವುದರಿಂದ ನೀವು ಈ ಕೆಳಗಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

- ನಿಮ್ಮ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನಿಮ್ಮ ಪಾಲಿಸಿಯನ್ನು ವಿನ್ಯಾಸಗೊಳಿಸಲು ಅಥವಾ ನಿಮಗೆ ಬೇಕಾದಂತೆ ಕಸ್ತಮೈಸ್ ಮಾಡಲು ಸಾಧ್ಯವಾಗುತ್ತದೆ.
- ಕ್ಲೈಮ್ ಅವಧಿಯಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ.
- ಹೆಚ್ಚುವರಿ ಸೌಲಭ್ಯಗಳು ಮತ್ತು ಪ್ರಯೋಜನಗಳು
- 1961ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿನ 80ಡಿ ಸೆಕ್ಷನ್ ಪ್ರಕಾರ ತೆರಿಗೆ ಪ್ರಯೋಜನಗಳು

ಕೊನೆಯ ಮಾತು: ಆಡ್-ಆನ್‌ಗಳನ್ನು ಖರೀದಿ ಮಾಡುವುದರಿಂದ ಸ್ಟಾಂಡರ್ಡ್ ಆರೋಗ್ಯ ವಿಮಾ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರದೇ ಇರುವ ನಿರ್ದಿಷ್ಟ ಅಪಾಯಗಳಿಂದ ಪಾರಾಗಬಹುದು. ಇದು ಹೆಚ್ಚಿನ ವೆಚ್ಚ ಉಳಿತಾಯವೂ ಹೌದು. ಈ ಲೇಖನವನ್ನು ಓದಿದ ಬಳಿಕ ನಿಮ್ಮ ಈಗಿರುವ ವೈದ್ಯಕೀಯ ಪರಿಸ್ಥಿತಿ, ಕುಟುಂಬದ ವೈದ್ಯಕೀಯ ಹಿನ್ನೆಲೆ, ಜೀವನಕ್ರಮ ಇತ್ಯಾದಿ ಅಂಶಗಳಿಗೆ ತಕ್ಕಂತೆ ಯಾವುದು ಉತ್ತಮ ಆಡ್-ಆನ್ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದನ್ನು ಮುನ್ನ ಎಲ್ಲ ನೀತಿ-ನಿಬಂಧನಗಳ ಮೇಲೆ ಕಣ್ಣಾಡಿಸುವುದು ಉಚಿತ.

ಇನ್‌ಸ್ಪೈರ್ ಇಂಡಿಯಾ ವೆಲ್ತ್ ಪ್ರೈವೇಟ್ ಲಿ.

(ARN-79020)

ಎಎಂಎಫ್‌ಐ ನೋಂದಾಯಿತ ಮ್ಯಾಚುಯಲ್ ಫಂಡ್ ವಿತರಕರು

ನಮ್ಮ ಸಂಪರ್ಕ: 9148319207, 080-42129917

Mail: info@inspireindiafs.com

ನಮ್ಮ ಸೇವೆಗಳು

1. ಮ್ಯಾಚುಯಲ್ ಫಂಡ್ಸ್
2. ಸ್ಟಾಕ್ ಬ್ರೋಕಿಂಗ್
3. ಫೈನಾನ್ಸಿಯಲ್ ಕನ್ಸಲ್ಟಿಂಗ್ & ಪ್ಲಾನಿಂಗ್
4. ಪ್ರಾಪರ್ಟಿ ಇನ್ವೆಸ್ಟ್‌ಮೆಂಟ್
5. ತೆರಿಗೆ ಉಳಿತಾಯ ಬಾಂಡ್‌ಗಳು
6. ವಿಮೆ
7. ವೆಲ್ತ್ ಮ್ಯಾನೇಜ್‌ಮೆಂಟ್
8. ಹಣಕಾಸು ಮೌಲ್ಯಮಾಪನ
9. ತೆರಿಗೆ ಸಲ್ಲಿಕೆ
10. ವಿಲ್ ಬರವಣಿಗೆ

ವಿಳಾಸ : INSPIRE INDIA WEALTH PVT LTD

@ 65, 'Surasa Enclave', 1st Floor, Puttanna Road, Gandhi Bazar, Basavanagudi, Bengaluru-560004

ಕಿಟ್ಟಿ

ಈ ವಾರ್ತಾಪತ್ರದ ಸಂಕಲನ ಮಾಡುವ ಸಂದರ್ಭದಲ್ಲಿ ನಾವು ಎಲ್ಲ ರೀತಿಯ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸಿರುತ್ತೇವೆ. ಇಲ್ಲಿನ ಮಾಹಿತಿಗಳನ್ನು ಹಲವು ನಂಬಿಕೆಗೆ ಅರ್ಹವಾದ ಮೂಲಗಳಿಂದ ಪಡೆದಿರುತ್ತೇವೆ. ಆದರೆ, ಯಾವುದೇ ಮಾಹಿತಿಯ ಖಚಿತತೆ, ಅರ್ಹತೆ ಅಥವಾ ಪರಿಪೂರ್ಣತೆಯ ಬಗ್ಗೆ ಖಾತರಿಯನ್ನು ನೀಡುವುದಿಲ್ಲ. ಹಾಗಾಗಿ ಇಂತಹ ಮಾಹಿತಿ ಬಳಕೆಯಿಂದ ಆಗಬಹುದಾದ ಯಾವುದೇ ದೋಷ ಅಥವಾ ಲೋಪಗಳಿಗೆ ಜವಾಬ್ದಾರಾಗಿರುವುದಿಲ್ಲ. ಈ ವಾರ್ತಾಪತ್ರದಲ್ಲಿ ತಿಳಿಸಲಾದ, ಚರ್ಚಿಸಲಾದ ಅಥವಾ ಶಿಫಾರಸ್ಸು ಮಾಡಲಾದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆಯನ್ನು ಮಾಡುವ ಸಮರ್ಪಕತೆಯ ಬಗ್ಗೆ ಹೂಡಿಕೆದಾರರು ಸೂಕ್ತವಾದ ಹಣಕಾಸು ಸಲಹೆಗಳನ್ನು ಪಡೆಯಬೇಕು ಮತ್ತು ಭವಿಷ್ಯದ ನಿರೀಕ್ಷೆಗಳ ಬಗ್ಗೆ ನೀಡಿರುವ ಹೇಳಿಕೆಗಳು ಕಾರ್ಯರೂಪಕ್ಕೆ ಬರಬಹುದು ಅಥವಾ ಬಾರದೇ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮ್ಯಾಚುಯಲ್ ಫಂಡ್ ಹೂಡಿಕೆಗಳು ಯಾವತ್ತೂ ಮಾರುಕಟ್ಟೆಗೆ ಸಂಬಂಧಿಸಿದ ಅಪಾಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹಾಗಾಗಿ ಹೂಡಿಕೆಯನ್ನು ಮಾಡುವುದಕ್ಕೂ ಮುನ್ನ ನಿಮಗೆ ನೀಡಲಾದ ದಾಖಲೆಗಳನ್ನು ದಯವಿಟ್ಟು ಅತ್ಯಂತ ಎಚ್ಚರಿಕೆಯಿಂದ ಓದಿಕೊಳ್ಳಿ. ಹಿಂದಿನ ನಿರ್ವಹಣೆಯ ಕೇವಲ ಸೂಚಕ ಉದ್ದೇಶವನ್ನು ಹೊಂದಿದ್ದು ಅದು ಯಾವುದೇ ಕಾರಣಕ್ಕೂ ಭವಿಷ್ಯದ ಮಾರ್ಗದರ್ಶಕವಾಗಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಘರ್ಷಣೆ ಇಲ್ಲದೆ ವಜ್ರ ಹೊಳಪಾಗದು; ಅಪಾಯವಿಲ್ಲದೆ ಹೂಡಿಕೆದಾರ ಪರ್ಫೆಕ್ಟ್ ಆಗಲಾರನು.